

ಅಧ್ಯಾಯ-೨

ಸಾರಿಗೆ ಮತ್ತು ಸಂಪರ್ಕ

ನಾಡಿನ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ವಿವಿಧ ಆರ್ಥಿಕ ಅಂಶಗಳನ್ನು ಪರಸ್ಪರ ಜೋಡಿಸುವಲ್ಲಿ ಸಾರಿಗೆ ಮತ್ತು ಸಂಪರ್ಕ ಮಾರ್ಖಮಗಳ ಪಾತ್ರ ಹಿರಿದಾಗಿದೆ. ಸಂಪರ್ಕ ಮಾರ್ಖಮ ರಂಗಕ್ಕೆ ಸಂಬಂಧಿಸಿದಂತೆ, ಅದರಲ್ಲಿ ಕಂಪ್ಯೂಟರ್ ಅಂತರ್ಜಾಲ ವ್ಯವಸ್ಥೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಗಿರುವ ಸಂಶೋಧನೆಗಳಿಂದಾಗಿ ವಿಶಾಲ ಪ್ರಪಂಚವಿಂದು ಕರಿದಾಗುತ್ತಿದೆಯೇನೋ ಎಂಬ ಭಾವನೆ ಮೂಡುತ್ತಿದ್ದು, ಸಾವಿರಾರು ಕಿ.ಮೀ.ಗಳ ದೂರ, ಅಂತರವೆಂದೇ ಅನಿಸದಂತಾಗಿದೆ. ಇದೇ ರೀತಿ ಮೈಸೂರು ತಾಲೂಕಿನಲ್ಲಿ ಕೂಡ ಸಾರಿಗೆ ಸಂಪರ್ಕ ಮಾರ್ಖಮಗಳು ಪ್ರಗತಿ ಪಡ್ದದಲ್ಲಿ ಮುನ್ನಡೆದಿರುವುದು ಗಮನಾರ್ಹ ಅಂಶವಾಗಿದೆ.

ತಾಲೂಕಿನಲ್ಲಿ ದೊರೆತಿರುವ ಶಿಲಾಯುಗ ಮಾನವರ ಕಾಲದ ಶಿಲಾಯುಥ, ಮೃತ್ಯುತ್ತೀಗಳೇ ಮುಂತಾದ ಅವಶೇಷಗಳೂ, ನಿರೇಶನಗಳೂ ತಾಲೂಕಿನ ಸಾರಿಗೆ ಸಂಪರ್ಕ ವ್ಯವಸ್ಥೆಯ ಬೆಳವಣಿಗೆಯನ್ನು ಸೂಚಿಸುವಲ್ಲಿ ನೇರವಾಗುತ್ತವೆ. ಓಲೆಮಿ ತನ್ನ ‘ಎ ಗೈಡ್ ಟು ದ ಜಿಯಾಗ್ರಫಿ’ (ಸು.ಕ್ರಿ.ಶ. ೧೫೧) ಗ್ರಂಥದಲ್ಲಿ ಉತ್ತರ ಕನಾಟಕದ ಕೆಲವು ಸ್ಥಳಗಳ ಜೋಡಿಗೆ ದರ್ಶಿಣ ಕನಾಟಕದ ಪುನಾಢಿ ನಾಡನ್ನೂ ಉಲ್ಲೇಖಿಸಿರುವನು. ಇದರಿಂದ ಮೈಸೂರು ಜಿಲ್ಲೆಯಲ್ಲಿದ್ದ ಪುನಾಧಿನಾಡು (ಹೆಗ್ಡದೇವನ ಕೋಟೆ ತಾಲೂಕು) ಉತ್ತರ ಕನಾಟಕದೊಂದಿಗೆ ಸಂಪರ್ಕ ಹೊಂದಿತ್ತೆಂದು ಉಂಟಿಸಬಹುದು. ವಿದೇಶಿ (ಚೆನಾ) ಪ್ರವಾಸಿಗರಾದ ಘಾಣಿಯಾನ್ (ಗೋ-ಯು-ಕಿ) (ಕ್ರಿ.ಶ. ಖಿನೆಯ ಶತಮಾನ) ಹಾಗೂ ಹ್ಯಾಯನ್ ತಾಂಗ್ (ಕ್ರಿ.ಶ. ಲನೆಯ ಶತಮಾನ) (ಸಿ-ಯು-ಕಿ) ರ ಪ್ರವಾಸಿ ಕಥನಗಳಲ್ಲಿ ಆಯಾ ಕಾಲಗಳಲ್ಲಿದ್ದ ಸಾರಿಗೆ ಸಂಪರ್ಕ, ರಸ್ತೆ ದರ್ಶಾಡೆ ಮುಂತಾದ ಅಂಶಗಳ ಬಗ್ಗೆ ವಿವರಣೆ ಲಭಿಸುತ್ತದೆ. ಸ್ಥಳೀಯ ಅರಸರು ಮತ್ತು ಅಧಿಕಾರಿಗಳು ರಸ್ತೆಯ ಸಂರಕ್ಷಣೆ ಹಾಗೂ ನಿರ್ವಹಣಾ ಹೊಣೆಯನ್ನು ಸ್ಥಳೀಯವಾಗಿ ಹೊಂದಿದ್ದು, ಹಾದಿಹೋಕರಿಗೆ ರಸ್ತೆ ತೋರಿಸಲು, ಸಂರಕ್ಷಣೆ ನೀಡಲು ಅವರಿಂದ ಹಣ ವಸೂಲು ವಾಡುತ್ತಿದ್ದ ಅಂಶವನ್ನು ದಾಖಲಿಸಿರುವುದು ಗಮನಾರ್ಹವಾಗಿದೆ.

తాలూకిన ఇఠిహాస తలకాడిన గంగరోందిగి ఆరంభసొందు ముందే చోఇ, హోయ్సల్, విజయనగరద అరసరు, హైదరాలీ-టిప్పు, బ్రిటిషరు మత్తు మేసూరు అరసర ఆళ్ళకేగూ ఒళపట్టితు. ఈ రాజుమనేతనగళ కాలకే సేరిద శాసనగళల్లి అందిన దినగళల్లి రూథియల్లిద్ద సారిగే సంపక్, సరపు సాగాణికి మాధ్యమ హగూ సంపక్ సాధనగళ బగేగే సాందభిక లుల్లోవిగలు లభిసుత్తాయి. కుదురె, ఆనె, రథ, పల్లక్కి మేన ముంతాదవుగళల్లి శ్రీమంతరు ప్రయాణిసిదరే, జనసామాన్యర ప్రయాణ సామాన్యవాగి కాల్పడిగెయాగిద్దు, ఎత్తిన గాడిగళన్నూ బళసుత్తిద్దరు. వ్యాపారిగలు కత్తె, హేసరగత్తె, ఎత్తు, కుదురె ముంతాద ప్రశ్నిగళన్ను సరపు సాగాణికిగే బళసుత్తిద్దు ఎత్తిన గాడిగళూ బళకేయల్లిద్దపు.

భూశారిగి : ఆధునిక కాలదల్లి అనేక క్రైస్తవ పాదిగళూ, విదేశి వ్యాపారిగళూ కనాటికక్కే భేటి నీడిద్దు, అవరల్లి కనాటికక్కే భేటి నీడిద్దు బ్రిటిష్ ప్రతినిధియాద ప్రాన్సిస్ బుకాన్‌ హాగూ అబ్బెదుబె మేసూరు రాజుదల్లి సంచరిసిద్దు అవర అధ్యయనశిల గ్రంథగళింద సాకష్టు మహత్వద సాంస్కృతిక అంతగళు తీళియుత్తవే. అదరింద ఇందిన మేసూరు-బెంగళూరు రస్తే అందూ కొడ సురక్షిత ప్రయాణక్కే హెద్దారియాగితేంబ అంత వేద్యవాగుతదే. ఆదరం నిజవాద అధ్యదల్లి బ్రిటిష్ కమీషనరుగళ ఆడళితావధియిందిఁకిగే (ఱల్గిల-ఱల్లగ) సారిగె సంపక్ వ్యవస్థయల్లి గనిఎయ ప్రమాణద ప్రగతియాయితు. ఱల్గిలరల్లి మేసూరు-బెంగళూరు నదువై రస్తేయన్న నవెకరిసలాయితు. మాక్ కబ్బస్వన ఆడళితావధియల్లి (ఱల్గిల-ఱల్) రస్తేగళన్న హెద్దారి, పూంతీయ దారి హాగూ హళ్ళి రస్తేగళిందు వింగడిసలాయితు. జిల్లా సూపరింటెండెంటరు హాగూ తాలూకిన అమల్లారుగళిగె రస్తేగళ రజనే హాగూ నివ్వహణా హోటేయన్న వహిసలాయితు.

రస్తేసేటువేగభ నిమాణం హాగూ నివచహణేగభ జవాబ్ద్వారియన్న
నివచహిసలు సూపరించేండెంటర నేత్తెత్తదల్లి ప్రత్యేక మారామత ఇలాచీయన్న
గలజిలరల్లి సాఫిసలాయితు. ఓవచ ముఖ్య ఇంజినియర్, ఓవచ ఉపముఖ్య
ఇంజినియర్, ఎవరు ఎక్స్కుటిభ్ ఇంజినియర్, నాల్స్రు సహాయక
ఇంజినియర్ హాగూ మూవత్తు సిబ్బందియనోళగొండ లోకోపయోగి
ఇలాచీయన్న మ్యుసారినల్లి గలజిలర జూన్ తింగళినల్లి ఆరంభిసలాయితు.
ఎతన్నడ్డే గలజిలరల్లి మ్యుసారు-బెంగళూరు ర్యెలుమాగచ పూర్వగొండు
సావచజనిక సేవగే తేరేయలటితు.

ಮೈಸೂರು ಸಂಸ್ಥಾನದಲ್ಲಿ ಅಧಿಕಾರದಲ್ಲಿದ್ದ ಪ್ರಗತಿಪರ ಅರಸರಾದ ನಾಲ್ಕಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ರಾಜ್ಯದ ಪ್ರಗತಿಗಾಗಿ ಕೈಚೋಡಿಸಿದ ಸರ್.ಕೆ.ಶೇಷಾದಿ ಅಯ್ಯರ್, ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಸರ್.ಎಂ.ಮಿಜಾರ್ ಇಸ್ತಾಯಿಲ್‌ರಂತಹ ದಿವಾನರುಗಳಿಂದಾಗಿ ಮೈಸೂರು ರಾಜ್ಯವು ಸರ್ವತೋಮುಖ ಪ್ರಗತಿ ಸಾಧಿಸುವುದರ ಮೂಲಕ ಮಾದರಿ ರಾಜ್ಯವೆಂಬ ಹೆಗ್ಲಿಕೆಗೆ ಪಾತ್ರವಾಯಿತು. ಮೊದಲ ಜಾಗತಿಕ ಯುದ್ಧಾಂತ್ರದ (ಗಣಿಳಿ-ಗಳಿ) ವೇಳೆಗೆ ಮೈಸೂರು-ಅರಸಿಕೆರೆ ರೈಲು ಮಾರ್ಗ ಆರಂಭಗೊಂಡದ್ದು, ತಾಲೂಕಿಗೆ ಸಂಬಂಧಿಸಿದಂತೆ ಇನ್ನೊಂದು ಮಹತ್ವದ ಬೆಳವಣಿಗೆಯಾಗಿತ್ತು. ಮೋಟಾರು ವಾಹನಗಳ ಬಳಕೆಯಿಂದಾಗಿ ರೈಲು ಸೌಕರ್ಯವಿರದ ಪ್ರದೇಶಗಳಲ್ಲಿದ್ದ ಜನರಿಗೆ ಮುಂದೆ ಸಾರಿಗೆ ಸೌಲಭ್ಯ ಲಭಿಸುವಂತಾಯಿತು.

1900ರ ಮಾರ್ಚ್ ಅಂತ್ಯಕ್ಕೆ ತಾಲೂಕಿನಲ್ಲಿದ್ದ ಒಟ್ಟು ೪೧೨.೩೦ ಕೆ.ಮೀ ರಸ್ತೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ-೨೧ರಿ, (೫೪.೪೦ ಕೆ.ಮೀ.) ಒಂದಾದರೆ; ರಾಜ್ಯ ಹೆದ್ದಾರಿ ಸಂಖ್ಯೆ-೧೮ (ಮೈಸೂರು-ಬೆಂಗಳೂರು), ೩೩ (ಮೈಸೂರು-ಕೊರಟಗರೆ) ಹಾಗೂ ೮೮ (ಮೈಸೂರು-ಬಂಟ್ವಾಳ) ತಾಲೂಕಿನಲ್ಲಿ ಹಾದು ಹೋಗಿರುವ ಮೂರು ರಾಜ್ಯ (ಒಟ್ಟು ೪೨.೪೬ ಕೆ.ಮೀ.) ಹೆದ್ದಾರಿಗಳಾಗಿವೆ. ಅಲ್ಲದೆ ಮುಖ್ಯ ಜಿಲ್ಲಾ ರಸ್ತೆ (೨೯.೫೧ ಕೆ.ಮೀ.) ಇತರ ಜಿಲ್ಲಾ ರಸ್ತೆ (೨೮.೮೦ ಕೆ.ಮೀ.) ಹಳ್ಳಿ ರಸ್ತೆ (೩೮೪ಕೆ.ಮೀ.) ನೀರಾವರಿ ಇಲಾಖೆ ರಸ್ತೆ (೨೨.೨೨ಕೆ.ಮೀ.) ಹಾಗೂ ಅರಣ್ಯ ರಸ್ತೆ (೧೯.೧೦ ಕೆ.ಮೀ)ಗಳು ಇದ್ದವು. ಇದರಲ್ಲಿ ಕಚ್ಚಾರಸ್ತೆ ೧೬೦. ಕೆ.ಮೀ. ಆಗಿದ್ದು ಪಕ್ಕಾರಸ್ತೆಗಳ ಉದ್ದ್ವಿಧ ೧೯.೧೮ ಕೆ.ಮೀ. ಇದ್ದು, ಉಳಿದವು ಪಂಚಾಯತ್ರ ರಸ್ತೆಗಳಾಗಿದ್ದವು. 1900ರ ಮಾರ್ಚ್ ಅಂತ್ಯಕ್ಕೆ ತಾಲೂಕಿನಲ್ಲಿದ್ದ ಒಟ್ಟು ೨೧೪೨ ಕೆ.ಮೀ. ರಸ್ತೆಯಲ್ಲಿ ೫೪.೪೦ ಕೆ.ಮೀ. ರಾಷ್ಟ್ರೀಯ ಹೆದ್ದಾರಿ, ೨೧ ಕೆ.ಮೀ. ರಾಜ್ಯ ಹೆದ್ದಾರಿ, ೫೧ ಕೆ.ಮೀ. ಮುಖ್ಯ ಜಿಲ್ಲಾ ರಸ್ತೆ, ೩೦೨ ಕೆ.ಮೀ. ಹಳ್ಳಿ ರಸ್ತೆ, ೧೧೮ ಕೆ.ಮೀ. ಪುರಸಭೆ ರಸ್ತೆ ಹಾಗೂ ೧೬ ಕೆ.ಮೀ. ಅರಣ್ಯ ರಸ್ತೆಗಳಾಗಿದ್ದವು. ಇದರಲ್ಲಿ ೫೪೦ ಕೆ.ಮೀ. ರಸ್ತೆ ಮೇಲ್ಮೈಯನ್ನು ಹೊಂದಿದ ಪಕ್ಕಾರಸ್ತೆಗಳಾದರೆ ಉಳಿದವು ಕಚ್ಚಾರಸ್ತೆಗಳಾಗಿವೆ.

ಮೈಸೂರಿನಿಂದ ರಾಜ್ಯ ಹಾಗೂ ದೇಶದ ಬೇರೆ ಬೇರೆ ರಾಜ್ಯಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೆಂಗಳೂರು, ಮಳವಳಿ, ತಿರುಮುಕೂಡಲು ನರಸಿಂಪುರ, ನಂಜನಗೂಡು, ಗುಂಡ್ಲುಪೇಟೆ, ಹೆಗ್ಡಡೆವನಕೋಟಿ, ಶ್ರೀರಂಗಪಟ್ಟಣ, ಮಣಸೂರು, ಕೃಷ್ಣರಾಜನಗರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳು ತಾಲೂಕಿನಲ್ಲಿವೆ.

ಸಾರ್ವಜನಿಕ ಸಾರಿಗೆ: ೧೯೧೦ರ ವೇಳೆಗೆ ಮೈಸೂರಿನಲ್ಲಿ ಜನಸಂಚಾರಕ್ಕೆ ಕುದುರೆ ಸಾರ್ವಜನಿಕ, ಕುದುರುಗಾಡಿ, ಜಿಲ್ಲಾ ಮತ್ತು ಟಾಂಗಾಗಾಡಿ, ಎತ್ತಿನಗಾಡಿ, ಒಡೆರ ಬಂಡಿ ಮುಂತಾದವರುಗಳನ್ನು ಬಳಸುತ್ತಿದ್ದರು. ಆದರೆ ೧೯೧೨ರಲ್ಲೇ ಮೊದಲ ಬಾರಿಗೆ ಮೈಸೂರು ಮಹಾರಾಜರ ಕಾಲದಲ್ಲಿ ಟಾಂಗಾಗಳು (ಕುದುರುಗಾಡಿ) ನಗರದಲ್ಲಿ ಕಾರ್ಬಿನ್‌ಹೊಂಡವು. ಅಂದು ನಗರವೂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಹೋಗಲು

ಯಾವುದೇ ವಾಹನ ಸೌಕರ್ಯ ಇಲ್ಲದಿದ್ದರಿಂದ ಟಾಂಗಾಗಳೇ ಎಲ್ಲರಿಗೂ ಅಸರೆಯಾಗಿದ್ದವು. ಟಾಂಗಾಗಳ ಉಸ್ತುವಾರಿಯನ್ನು ಮುನಿಸಿಪಾಲಿಟಿ ವಹಿಸಿಕೊಂಡಿತ್ತು. ಅವುಗಳನ್ನು ಬಾಡಿಗೆ ಪಡೆಯಬಹುದಿತ್ತು. ಮೈಸೂರು, ಕೊಳ್ಳೆಗಾಲ, ಜಾಮರಾಜನಗರ, ನಂಜನಗೂಡು, ಕೃಷ್ಣರಾಜನಗರಗಳಲ್ಲಿ ಟಾಂಗಾಗಳು ಓಡಾಡುತ್ತಿದ್ದವು. ಅಂದಿನ ಮೈಸೂರು ಜಿಲ್ಲೆಯಲ್ಲಿ ಅಂದಾಜು ೧೦೦ ಟಾಂಗಾಗಳು ಇದ್ದವು. ಈಗ ಅವುಗಳ ಸಂಖ್ಯೆ ಗೆಂಟಿಕ್ಕೆ ಇಳಿದಿದೆ. ಶತಮಾನಗಳಷ್ಟು ಖಾರಿತ್ತಿಕ ಹಿನ್ನೆಲೆ ಇರುವ ಮೈಸೂರಿನ ಟಾಂಗಾಗಳು ಇಂದು ಆಧುನಿಕ ವಾಹನಗಳ ಅಭ್ಯರಥಲ್ಲಿ ಕ್ಷೇತ್ರಾನ್ತರಾ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಮೈಸೂರಿನಲ್ಲಿ ಟಾಂಗಾಗಳು ನಿಲ್ಲಲು ಪ್ರಾಣಿ ಸಂಗ್ರಹಾಲಯ, ಅರಮನೆ, ಗುಜರಿ ಹಾಗೂ ಅಗ್ರಹಾರದ ಬಸ್ ನಿಲ್ಲಾಣಿಗಳ ಬಳಿ ತಾಣಗಳಿವೆ. ದಸರಾ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ವಿದೇಶೀ ಪ್ರವಾಸಿಗರಿಗೆ ಅಲಂಕರಿಸಿದ ಟಾಂಗಾಗಳಲ್ಲಿ ನಗರ ವೀಕ್ಷಣೆಗೆ ಅವಕಾಶ ಮಾಡಿಕೊಡುವುದು ಹೊಸ ಆಕರ್ಷಣೆಯಾಗಿದೆ. ಮೈಸೂರು ಸಂಸ್ಥಾನಕ್ಕೆ ಮೊದಲು ಮೋಟಾರ್ ವಾಹನ ತಂದವರು ಜಾಮರಾಜೇಂದ್ರ ಒಡೆಯರು. ಪ್ರೀಮಾನಿಂದ ಚಲಿಸುವ ರೋಡ್ ಇಂಜನ್ ಮಾದರಿಯ ವಾಹನವು ಗಂಟೆಗೆ ೧೦-೧೨ ಮೈಲಿ ವೇಗವಾಗಿ ಚಲಿಸುತ್ತಿದ್ದು, ಕುದುರೆ ಸಾರೋಟ್ ಗಾಡಿ ಮಾದರಿಯಲ್ಲಿತ್ತು.

ಮೈಸೂರಿನಿಂದ ಮಡಿಕೇರಿಗೆ ಇಂಟರ್ಲೆ ಬಸ್ಲೋಂದು ಚಲಿಸಲಾರಂಭಿಸಿತು. ಅದು ಗ್ರಾಮೀನಿಂದ ಚಲಿಸುವ ಗಟ್ಟಿ ಟೈರಿನ ಬಸ್ಸಾಗಿದ್ದು, ಪಾವಂಚೆ ಬಸ್ ಸರ್ವೀಸಿನವರ ಒಡೆತನದಲ್ಲಿತ್ತು. ಸುಮಾರು ಇಂಟಿರಿ ವೇಳೆಗೆ ಗಾಳಿ ತುಂಬಿದ ಟೈರ್‌ಗಳನ್ನು ಹೊಂದಿದ ಬಸ್ಸುಗಳು ಆರಂಭಗೊಂಡವು. ಬಿ.ಟಿ.ಎಸ್. ಸರ್ವೀಸಿನವರು ಮೈಸೂರಿನಿಂದ ಮಡಿಕೇರಿಗೆ ಅಂಚಿ ತೆಗೆದುಕೊಂಡು ಹೋಗುವ ಬಸ್ಸನ್ನು ಆರಂಭಿಸಿದರು. ಆನಂತರ ಮಾಡರನ್ ಬಸ್ ಸರ್ವೀಸ್ ಎಂಬ ಮತ್ತೊಂದು ಖಾಸಗಿ ಬಸ್ಸು ಓಡಾಡಲು ಪ್ರಾರಂಭಿಸಿತು. ಆಗ, ಮೈಸೂರಿನ ದಿವಾನರು ಅಧವಾ ಮಂತ್ರಿಮಂಡಲದ ಮೊದಲನೆಯ ಕೌನ್ಸಿಲ್ ಮೆಂಬರು ಬಸ್ಸಿಗೆ ಪರವಾನಗಿ ಕೊಡುವ ಅಧಿಕಾರವನ್ನು ಹೊಂದಿದ್ದರು. ಗೃಹ ಇಲಾಖೆಯಿಂದ ಪರವಾನಿಗೆಯ ವ್ಯವಹಾರಗಳು ನಡೆಯುತ್ತಿದ್ದವು.

‘ಬಿ.ಟಿ.ಎಸ್. ಸರ್ವೀಸ್’ ಬಸ್ಸು (ಇಂಟರ್-ಇಂಟರ್) ಮೈಸೂರಿನಿಂದ ಹುಣಸೂರು, ಪಿರಿಯಾಪಟ್ಟಣ, ಬೆಟ್ಟಿದಪ್ಪರ, ರಾಮನಾಥಪ್ಪರ ಮುಂತಾದ ಕಡೆಗೂ, ‘ಕೊಹಿನೂರ್ ಎಕ್ಸ್‌ಪ್ರೈಸ್’ ಬಸ್ಸು ಎಡತೊರೆ (ಕೃಷ್ಣರಾಜನಗರ) ಕಡೆಗೂ, ‘ಹುಣಸೂರು ವೆಕ್ಸ್’ ಬಸ್ಸು ಹುಣಸೂರಿನಿಂದ ಎಡತೊರೆ ಕಡೆಗೂ ಓಡಾಡಲಾರಂಭಿಸಿದವು. ಹೀಗೆ ಅಂದಿನ ದಿನಗಳಲ್ಲಿ ಮೈಸೂರಿನಿಂದ ಸುತ್ತಮುತ್ತಲ ಪ್ರದೇಶಗಳಿಗೆ ಬಸ್ಸು ಸಂಚಾರ ಆರಂಭಗೊಂಡಿತು.

ಮೈಸೂರು ಸಕಾರದ ರಸ್ತೆ ಸಾರಿಗೆ ಸಂಸ್ಥೆ ಇಂಟರ್ಲೆ ಬೆಂಗಳೂರಿನಲ್ಲಿ ಸಾಫಿಸಲ್ಪಟ್ಟಿತು. ಇಂಟಿರಿ ಬೆಂಗಳೂರಿನ ಒಂದು ಶಾಖೆ ಮೈಸೂರಿನಲ್ಲಿ ಪ್ರಾರಂಭಗೊಂಡಿತು. ಇಂಟರ್ ಮಾರ್ಚ್ ಡಿರಂದು ಪ್ರತ್ಯೇಕ ಸ್ವತಂತ್ರ ವಿಭಾಗವನ್ನು ಮೈಸೂರಿನಲ್ಲಿ ಸಾಫಿಸಲಾಯಿತು.

ರೇಜಿಝಿರಲ್ಲಿ ಪ್ರಪ್ರಥಮವಾಗಿ ಮೈಸೂರಿನಲ್ಲಿ ಖಾಸಗಿ ನಗರ ಸಾರಿಗೆ ಸಂಚಾರ ಅರಂಭಗೊಂಡಿತು. ಅವು ಸಿ.ಪಿ.ಸಿ. ಬಾಸ್ ಸರ್ವಿಸ್ ಹಾಗೂ ಶ್ರೀಕಂರಯ್ಯನವರ ಬಸ್ಸುಗಳು. ರೆಡ್‌ಲಿ ರವರೆಗೂ ಖಾಸಗಿ ಬಸ್ಸುಗಳು ಮೈಸೂರ ನಗರದಲ್ಲಿ ಸಂಚರಿಸುತ್ತಿದ್ದವು. ರೆಡ್‌ಲಿ ಸರ್ಕಾರ, ರಸ್ತೆ ರಾಷ್ಟ್ರೀಕರಣ ಮಾಡಿದ ನಂತರ ಸರ್ಕಾರದ ಬಸ್ಸುಗಳು ಓಡಾಡಲು ಪ್ರಾರಂಭಿಸಿದವು. ಅರಂಭದಲ್ಲಿ ಸಿಟಿ ಬಸ್ಸು ಮೈಸೂರಿನ ವಾಣಿಲಾಸ ಮೊಹಲ್ಲೆ ಹಾಗೂ ಚಾಮುಂಡಿಪುರಂಗಳಿಗೆ ಮಾತ್ರ ಸಂಚರಿಸುತ್ತಿತ್ತು.

ಪ್ರಸ್ತುತ ಮೈಸೂರಿನಲ್ಲಿ ಮೂರು ಕೆ.ಎಸ್.ಆರ್.ಎಂ.ಎಸ್. ಫೆಟ್‌ಕೆಗಳಿವೆ. ಗ್ರಾಮಾಂತರ ಸಾರಿಗೆ, ನಗರ ಸಾರಿಗೆ ವ್ಯವಸ್ಥೆಗಳೂ ಇದೆ. ಮೈಸೂರು ಗ್ರಾಮಾಂತರ ವಿಭಾಗವು ನಗರ ವಿಭಾಗದಿಂದ ವಿಭಜನೆಗೊಂದು ಕೃಷ್ಣರಾಜನಗರ, ಗುಂಡ್ಲುಪೇಟೆ ಮತ್ತು ಮಂಡ್ಯ ಫೆಟ್‌ಕೆಗಳಿಂದಿಗೆ ಏಪ್ರಿಲ್ ೧, ರೆಡ್‌ಲಿ ರಂದು ಅಸ್ತಿತ್ವಕ್ಕೆ ಬಂದಿತು. ಪ್ರಸ್ತುತ ಇದು ಏಳು ಫೆಟ್‌ಕೆಗಳನ್ನು ಕೃಷ್ಣರಾಜನಗರ, ಗುಂಡ್ಲುಪೇಟೆ, ಮಂಡ್ಯ, ಮಣಸೂರು, ಶೋಣಿಗಳಲ್ಲಿ, ಮದ್ವಾರು, ಚಾಮರಾಜನಗರಗಳಲ್ಲಿ ಹೊಂದಿದೆ. ಈ ವಿಭಾಗವು ಮೈಸೂರು (ಗಿಲ್ಲಿಗ), ಮಂಡ್ಯ (ಗಳಿಗ್), ಚಾಮರಾಜನಗರ (ಗಳಿಗ್) ಜಿಲ್ಲೆಗಳ ಒಟ್ಟು ಶಿವಿರಿ ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಕ್ರಾನಾಟಿಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಿಯ ಕಾರ್ಯಾಲಯ ಮೈಸೂರಿನಲ್ಲಿದೆ. ಈ ವಿಭಾಗದಿಂದ ಪ್ರಮುಖ ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ಬಾಸ್ ಸೌಕರ್ಯ ಒದಗಿಸಲಾಗುತ್ತಿದೆ. ಗುಲ್ಬರ್ಗ, ಗೋಕರ್ಣ, ಮಧುರೈ, ಪಣಜಿ, ಸೊಲ್ಲಾಪುರ, ಬೆಳಗಾವಿ, ಮಂತ್ರಾಲಯ ಮೊದಲಾದ ದೂರದ ಉರುಗಳಿಗೂ ಬಾಸ್ ಸೌಲಭ್ಯವಿದೆ. ತಾಲೂಕಿನ ಕೆಲವು ಮಾರ್ಗಗಳಲ್ಲಿ ಖಾಸಗಿ ಬಾಸ್, ಟಂಪ್ಲೋ ಮೊದಲಾದ ವಾಹನಗಳು ಸಂಚರಿಸುತ್ತವೆ.

ಒಂದು ಕಾಲಕ್ಕೆ ಶ್ರೀಮಂತಿಕೆಯ ಸಂಕೀರ್ತವಾಗಿದ್ದ ಕಾರುಗಳು, ಇಂದು ಮಧ್ಯಮ ಹಾಗೂ ಸಾಮಾನ್ಯ ವರ್ಗದವರ ಕೈಗೆಟಕುವಂತಾಗಿದೆ. ಮಾರುತಿ ೯೦೦, ಕ್ಷಾಲೀಸ್, ಸ್ಕ್ಯಾಂಟ್‌ಲ್, ಇಂಡಿಕ್, ಪೋರ್ಟ್‌ಬಾಹಾನ್, ಇಂಡಿಗ್ಲೋ, ಹೊಂಡಾಸಿಟಿ, ಲ್ಯಾನರ್ಸ್, ಫಿಯಟ್, ಪಾಲಿಯೋ, ವ್ಯಾಗನ್‌ಆರ್, ಸಿಯಲ್‌, ಸ್ಕ್ಯಾಟ್‌ಯೋ ಮುಂತಾದ ನೇರಿನ ನಮೂನೆಯ ಕಾರುಗಳು ರಸ್ತೆಗಳಿದೆ. ಮೈಸೂರಿನಲ್ಲಿ ಭಂಡಾರ ಮೋಟಾರ್ಸ್, ಗೋಕುಲಂನ ಜಿ.ಆರ್.ಕನ್ಪೆನ್‌, ಕುವೆಂಪುನಗರದ ಕಾರ್ ಪಾಯಿಂಟ್, ಬನ್ನಿಮಂಟಪದ ಸಿಂಡಿಕೇಟ್ ಮೋಟಾರ್ಸ್, ಮಣಸೂರು ರಸ್ತೆಯಲ್ಲಿರುವ ಮಾರುತಿ ಕಂಪನಿಯ ಟ್ರೂವ್ಯಾಲ್‌, ಸೆಕೆಂಡ್‌ ಕಾರ್, ಹೀರೋ ಹೊಂಡಾ, ಬಜಾಜ್ ಜೀತ್‌, ಟಿ.ವಿ.ಎಸ್. ಮುಂತಾದ ದ್ವಿಭಕ್ತ ವಾಹನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿವೆ.

೧೦೦೯ರ ಮಾರ್ಚ್ ಅಂತ್ಯಕ್ಕೆ ಮೈಸೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೊಂದಣಿಗೊಂಡಿದ್ದ ತಾಲೂಕಿನ ಮೋಟಾರು ವಾಹನಗಳು : ಮೋಟಾರ್ ಸ್ಕ್ರೆಕ್ಲೋಗಳು

ಇ.ಟೆ.ಲಿಎಂ, ಬಾಡಿಗೆ ಕಾರುಗಳು ೩,೦೪೪, ಆಟೋರಿಕ್ಲಾಗ್‌ಗಳು ೧೯,೮೫೨, ಆಮ್ಲಿ ಬಸ್ಸುಗಳು ೫೫,೬೭೫, ಟ್ರಾಕ್ಟರ್‌ ಮತ್ತು ಟ್ರೀಲರ್‌ ೪೬೪, ಅಂಬುಲನ್ಸ್ ಇ೯೮, ಸರಕು ಸಾಗಿಸುವ ವಾಹನಗಳು ೧೦,೫೫೮, ಇತರೆ ೭೬೪, ಎಲ್ಲಾ ಸೇರಿ ಒಟ್ಟು ೪೯,೫೪೯ ವಾಹನಗಳು ತಾಲೂಕಿನಿಂದ ನೋಂದಣಿಗೊಂಡಿದ್ದವು. ಜಿಲ್ಲೆಯಲ್ಲಿ ಒಟ್ಟು ನೋಂದಣಿಗೊಂಡ ೫೧,೦೨,೦೦೯ ವಾಹನಗಳಲ್ಲಿ ಈ ತಾಲೂಕಿನದೇ ಸಿಂಹಪಾಲು (ಶೇ. ೮೦%) ಆಗಿದೆ.

ರೈಲು ಸಾರಿಗೆ : ಬ್ರಿಟಿಷ್ ವಸಾಹತುಷಾಹಿ ಆಡಳಿತದಲ್ಲಿ ವಿವಿಧ ರಂಗಗಳಲ್ಲಾದ ಅಭಿವೃದ್ಧಿ ಕಾರ್ಯಗಳು ಮೂಲತಃ ವಸಾಹತು ಹಿತಾಸಕ್ತಿಯ ಪೂರ್ವಕೆಗಾಗಿ ಕೈಗೊಳ್ಳಲುಟ್ಟರೂ ಅದರಿಂದ ಜನಸಾಮಾನ್ಯರಿಗೆ ಪರೋಕ್ಷವಾಗಿ ಆದ ಪ್ರಯೋಜನ ಗಮನಾರ್ಹ. ಇನೆಯ ಶತಮಾನದ ಪೂರ್ವಾಧ್ಯ ಭಾಗದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರೈಲು ಸಾರಿಗೆ ಪ್ರಗತಿ ಸಾಧಿಸಲಾರಂಭಿಸಿತು. ಅದರಲ್ಲೂ ಇಂಗ್ಲೆಂಡಿನಲ್ಲಿ ಉಲ್ಲಿಂಬಂಡಿ (ಸ್ವೀವ್‌ ಎಂಜಿನ್) ಬಳಸಿ ರೈಲು ಸಂಚಾರ ಆರಂಭಿಸಿದ್ದ ಗಮನಾರ್ಹವಾಗಿತ್ತು. ಭಾರತದಂತಹ ವಿಶಾಲ ದೇಶದ ಮೇಲೆ ಅಧಿಪತ್ಯ ಹೊಂದಿದ್ದ ಬ್ರಿಟಿಷ್‌ರು ಭಾರತದಲ್ಲಿ ಉಲ್ಲಿಂಬಂಡಿ ರೈಲು ಸಾರಿಗೆ ಪರಿಚಯಿಸಿದ್ದು, ದೇಶದ ವಿವಿಧ ಭಾಗಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದರ ಜೊತೆಗೆ, ಸರಕು ಸಾಗಾಣಿಕೆಯನ್ನು ಸುಧಾರಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಗೆ ಪರೋಕ್ಷವಾಗಿ ಕಾರಣವಾಯಿತು.

ಮೈಸೂರು ರಾಜ್ಯವು ಬ್ರಿಟಿಷ್ ಕರ್ಮಿಷನರುಗಳ ಆಡಳಿತಕ್ಕೆ ಒಳಪಟ್ಟಿದ್ದುದರಿಂದ ಮೈಸೂರು ಪ್ರಾಂತದಲ್ಲಿ ಉಲ್ಲಿಂಬಂಡಿ ರೈಲು ಶಕ್ತಿ ಆರಂಭವಾಯಿತು. ಚೌರಿಂಗ್ ಮೈಸೂರಿನ ಕರ್ಮಿಷನರ್ ಆಗಿದ್ದಾಗ ರೈಲುಮಾರ್ಗ ರಚನೆಗಾಗಿ ಸರ್ವ ಮಾಡಲು ಆದೇಶಿಸಿದ. ಕಾಪ್ಪನ್ ಲಿಂಡ್ಸ್ ಹಾಗೂ ಮುಖ್ಯ ಇಂಜಿನಿಯರ್ ಮೇಸ್‌ನ್‌ ಅವರ ವರದಿಯನ್ನು ಆಧರಿಸಿ ರೈಲು ಸಾರಿಗೆ ಕಾರ್ಯವನ್ನು ಆರಂಭಿಸಲಾಯಿತು. ಬ್ರಿಟಿಷ್‌ರ ಹಿಡಿತದಲ್ಲಿದ್ದ ಮುಂಬಯಿ, ಮದ್ರಾಸ್, ಮೈಸೂರು ಮುಂತಾದ ಪ್ರಾಂತಗಳು ಉಲ್ಲಿಂಬಂಡಿ ಅವಧಿಯಲ್ಲಿ ಭೀಕರ ಬರಗಾಲಕ್ಕೆ ಪುತ್ತಾದ್ವರ್ದಿಂದ ಪರಿಹಾರ, ನೇರವು ನೀಡುವ ಸಲುವಾಗಿ ಬೆಂಗಳೂರು-ಮೈಸೂರು ಮೀಟರ್ ಗೇಜ್ ರೈಲು ಮಾರ್ಗದ ಕಾಮಗಾರಿಯನ್ನು ಉಲ್ಲಿಂಬಂಡಿ ಪ್ರಾರಂಭಿಸಿ. ಬೆಂಗಳೂರು-ಚನ್ನಪಟ್ಟಣಗಳ ನಡುವಳಿ (ಖಿ.ಕಿ.ಮೀ) ಮಾರ್ಗವನ್ನು ಮೊದಲ ಕಂತಾಗಿ ಸಿದ್ದಗೊಳಿಸಲಾಯಿತು (ಉಲ್ಲಿ). ಚನ್ನಪಟ್ಟಣದಿಂದ ಮಂಡ್ಯವರೆಗೂ ಇಲ್ಲಿ ಕಿ.ಮೀ. (ಉಲ್ಲಿ-ಮಾರ್ಗ ೨೧೦) ಹಾಗೂ ಮಂಡ್ಯ-ಮೈಸೂರುಗಳ ನಡುವಳಿ (ಖಿ.ಕಿ.ಮೀ) ರೈಲು ಮಾರ್ಗ ನಿರ್ಮಾಣ ಕಾರ್ಯ ಮುಗಿದ ನಂತರ ಉಲ್ಲಿರ ಫೆಬ್ರವರಿ ೨೫ರಿಂದ ಬೆಂಗಳೂರು-ಮೈಸೂರು ನಡುವೆ ನೇರ ರೈಲು ಸೇವೆ ಆರಂಭವಾಯಿತು. ಉಲ್ಲಿರ ಜೂನ್ ರ ರಿಂದ ಸರಕು ಸಾಗಣಿಗೆ ಗೂಡ್ ಗಾಡಿಗಳನ್ನೂ ಬಿಡಲಾಯಿತು. ಮೈಸೂರಿನಿಂದ ನಂಜನಗೂಡಿನ ಸುಜಾತಮೀಲ್‌ಗೆ ಡಿಸೆಂಬರ್ ರ, ಉಲ್ಲಿರಲ್ಲಿ ಅಲ್ಲಿಂದ, ನಂಜನಗೂಡು ತೋನ್‌ಗೆ ಜುಲೈ ರೀ, ಉಲ್ಲಿರಲ್ಲಿ, ರೈಲು ಸೇವೆ ಆರಂಭವಾಯಿತು. ಮೈಸೂರಿನಿಂದ

ಅರಸೀಕರೆಗೆ ಜನವರಿ ೩, ೧೯೬೭ರಲ್ಲಿ ನಂಜನಗೂಡಿನಿಂದ ಚಾಮರಾಜನಗರಕ್ಕೆ ಅಗಸ್ಟ್, ೨೬, ೧೯೭೯ ರಲ್ಲಿ ಮೇಟ್‌ಗೇಂಜ್ ರೈಲ್ ಸಂಪರ್ಕವನ್ನು ಕಲ್ಪಿಸಲಾಯಿತು.

ಸ್ವತಂತ್ರ್ಯಾನಂತರ ದೇಶದ ವಿವಿಧ ಪ್ರಾಂತೀಯ ರೈಲ್‌ಗಳನ್ನು ರೈಲ್‌ಇಂಫೋ ತಾನೇ ವಹಿಸಿಕೊಂಡ ಕೇಂದ್ರ ಸರ್ಕಾರ, ಆಡಳಿತದ ಅನುಕೂಲಕ್ಕಾಗಿ ಭಾರತೀಯ ರೈಲ್‌ಯನ್ನು ಒಂಭತ್ತು ವಲಯಗಳನ್ನಾಗಿ ವಿಭಜಿಸಿತು. ತತ್ತರಿಣಾಮವಾಗಿ ಮೈಸೂರು ರೈಲ್‌ಯ ದಾಖಿಲ ವಲಯ ರೈಲ್ ಆಡಳಿತಕ್ಕೆ ರೈಲ್‌ಇಂರ ಏಟಿಲ್ ಲಿರಂಡು ಒಳಪಟ್ಟಿತು. ರೈಲ್ ಆಡಳಿತದಲ್ಲಿ ವಿಭಾಗೀಯ ವ್ಯವಸ್ಥೆ ಜಾರಿಗೊಂಡಾಗ ರೈಲ್‌ಇಂ ರಲ್ಲಿ ಮೈಸೂರು ವಿಭಾಗ ಆರಂಭವಾಯಿತು. ಬೆಂಗಳೂರು-ಮೈಸೂರು ಮಾರ್ಗವು ರೈಲ್‌ರೈಲ್‌ಇಂರ ಅವಧಿಯಲ್ಲಿ ಬ್ರಾಡ್‌ಗೇಂಜ್‌ಗೆ ಪರಿವರ್ತಿಸಲಬ್ಬಿದೆ. ಇದೇ ರೀತಿ ಮೈಸೂರು-ಅರಸೀಕರೆ, ರೈಲ್ ಮಾರ್ಗದ ಬ್ರಾಡ್‌ಗೇಂಜ್ ಪರಿವರ್ತನಾ ಕಾರ್ಯವನ್ನು ರೈಲ್‌ರೈಲ್‌ಆರ್‌ಆರ್ ಅವಧಿಯಲ್ಲಿ ಪೂರ್ವೇಸಲಾಯಿತು. ಅಲ್ಲದೆ, ಮೈಸೂರು-ನಂಜನಗೂಡು ಮಾರ್ಗದ ಪರಿವರ್ತನಾ ಕಾರ್ಯವು ಪೂರ್ಣಗೊಂಡು, ೨೦೦೮ರ ಜೂನ್ ತಿಂಗಳಿನಿಂದ ರೈಲ್ ಸಂಚಾರ ಆರಂಭಗೊಂಡಿದ್ದು, ಚಾಮರಾಜನಗರಕ್ಕೆ ಬ್ರಾಡ್‌ಗೇಂಜ್ ರೈಲ್ ಸಂಚಾರವನ್ನು ೨೦೦೮ರ ನವೆಂಬರ್ ರಿಂದ ಆರಂಭಿಸಲಾಗಿದೆ.

೨೦೦೮ರ ಅಂಕ ಅಂಶದಂತೆ ಮೈಸೂರು ತಾಲೂಕಿನಲ್ಲಿ ಒಟ್ಟು ೫೬ ಕಿ.ಮೀ, ಬ್ರಾಡ್‌ಗೇಂಜ್ ರೈಲ್ ಮಾರ್ಗವಿದ್ದು, ಮೈಸೂರು ನಗರವೂ ಪ್ರಮುಖ ರೈಲ್ ಜಂಕ್ಷನ್ ಆಗಿದ್ದು, ತಾಲೂಕಿನ ಮೈಸೂರು-ಬೆಂಗಳೂರು ಮಾರ್ಗದಲ್ಲಿ, ನಾಗನಹಳ್ಳಿ; ಮೈಸೂರು-ನಂಜನಗೂಡು ಮಾರ್ಗದಲ್ಲಿ ಕೃಷ್ಣಮೂರ್ತಿಪುರಂ, ಅಶೋಕಪುರಂ ಹಾಗೂ ಕಡಕೋಳ; ಹಾಗೂ ಮೈಸೂರು-ಅರಸೀಕರೆ ಮಾರ್ಗದಲ್ಲಿ - ಸಾಗರಕಟ್ಟಿ ಸೇರಿದಂತೆ ಮೂರು ರೈಲ್ ನಿಲ್ದಾಣಗಳಿವೆ. ಹಾಸನದಿಂದ ಸಕಲೇಶಪುರ ಮಾರ್ಗವಾಗಿ ಮಂಗಳೂರಿಗೆ ಬ್ರಾಡ್‌ಗೇಂಜ್ ರೈಲ್ ಮಾರ್ಗ ಸಿದ್ಧವಿದ್ದು, ಬೆಂಗಳೂರು-ಮಂಗಳೂರು ಪ್ರಯಾಣಿಕ ರೈಲ್ ಸಂಚಾರ ೨೦೦೯ರ ಡಿಸೆಂಬರ್‌ನಿಂದ ಮೈಸೂರು ಮಾರ್ಗವಾಗಿ ಚಾಲ್ತಿಯಲ್ಲಿದೆ.

ಕೈಗಾರಿಕಾ, ಶೈಕ್ಷಣಿಕ, ಸಾಂಸ್ಕೃತಿಕ ನಗರವಾಗಿ ಮೈಸೂರು ವೇಗವಾಗಿ ಬೆಳೆಯುತ್ತಿರುವದರಿಂದ ದೇಶದ ನಾನಾ ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು, ವ್ಯಾಪಾರೋದ್ಯಮಗಳೇ ಮುಂತಾದವರು ಬರುವುದಕ್ಕೆ ಮತ್ತಪ್ಪು ಹೆಚ್ಚಿನ ರೈಲ್ ಸಂಪರ್ಕ ಒದಗಿಸಬೇಕಾಗಿದೆ. ಮೈಸೂರಿನಿಂದ ಹುಣಸೂರು ಪಿರಿಯಾಪಟ್ಟಣ-ಕುಶಾಲನಗರ ಮಾರ್ಗವಾಗಿ ಮಡಿಕೇರಿ-ಮಂಗಳೂರುಗಳಿಗೆ ರೈಲ್ ಮಾರ್ಗವನ್ನು ರೂಪಿಸುವ ಬಹು ಹಿಂದಿನ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ. ಇದರಿಂದ ಮಂಗಳೂರು ಬಂದರಿನೊಂದಿಗೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ರೈಲ್‌ಇಂಕ್‌ ಹಿಂದಿನಿಂದ ಬೇಡಿಕೆಯಲ್ಲಿರುವ ಮೈಸೂರು - ತೆಲ್ಲಿಚೇರಿ ಮಾರ್ಗವೂ ಆಗಬೇಕಾಗಿದೆ. ಮೈಸೂರು-ಚಾಮರಾಜನಗರ ರೈಲ್ ಮಾರ್ಗವನ್ನು ಸತ್ಯಮಂಗಲ ಮಾರ್ಗವಾಗಿ ಮೆಟ್‌ಪ್ರೋಪ್ ಪಾಳ್ಯದವರೆಗೂ ಚಾಮರಾಜನಗರದಿಂದ ಮುಂದಕ್ಕೆ ವಿಸ್ತರಿಸುವ ಅಗತ್ಯವೂ ತುರಾಗಿದೆ.

ವಿಮಾನ ಸಾರಿಗೆ : ವಿಮಾನಸಾರಿಗೆ ಅಧಿಕ ವೆಚ್ಚದ್ದಾದರೂ ಕಾಲ ಉಳಿತಾಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಮೈಸೂರಿಗೆ ಎಂಟು ಕೀ.ಮೀ. ದೂರದ ಮಂಡಕ್ಕೊಳ್ಳುವುದ್ದೀಲ್ಯಾ ಇಂಗ್ಲಿಷರು ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆಂದು ಸ್ವಾಧೀನಪಡಿಸಿಕೊಳ್ಳುವುದಿಗೆ ಮೈಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಗುರಿಯು ರೆಜಿಂಡರಿಂದಲೇ ಇದ್ದು. ರೆಜಿಂಡರಲ್ಲಿ ಅದಕ್ಕೆ ಚಾಲನೆ ದೊರೆಯಿತು. ರೆಜಿಂಡರ ಸೆಪ್ಪಂಬರ್ ರಿಂದ ಭಾರತ ಸರ್ಕಾರ ತನ್ನ ಅಧಿನಕ್ಷೇತ್ರದನ್ನು ತೆಗೆದುಕೊಂಡು ಚಿಕ್ಕದಾದ ವಿಮಾನ ನಿಲ್ದಾಣವನ್ನು ಸ್ಥಾಪಿಸಿ, ರೆಜಿಂಡರಿಂದ ವಾರದಲ್ಲಿ ಮೂರು ವಿಮಾನ ಹಾರಾಟಗಳ ವಾಯುಧಾತ ಸೇವೆಯನ್ನು ಆರಂಭಿಸಿತು. ನಂತರದಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಈಗಿರುವ ವಿಮಾನ ನಿಲ್ದಾಣವನ್ನು ಮೇಲ್ಮೈಜೆಗರೆಸಿ ದೇಶದ ನಾನಾಭಾಗಗಳಿಗೆ ವಿಮಾನಸೇವೆಯನ್ನು ತುರಾಗಿ ಒದಗಿಸಬೇಕಾಗಿದೆ. ಈ ಸಂಬಂಧ ವಿಮಾನಯಾನ ಪ್ರಾಧಿಕಾರವು ಇನ್ನಪ್ಪು ಜಮೀನನ್ನು ಇತ್ತೀಚಿಗೆ ಖರೀದಿಸಿದ್ದು, ರನ್-ವೇ ಇತ್ಯಾದಿ ನಿಮಾರ್ಣ ಕಾರ್ಯ ಪೂರ್ಣಗೊಂಡಿದ್ದು, ವಿಮಾನ ಸೇವೆ ಆರಂಭವಾಗಬೇಕಿದೆ.

ಅಂಚೆ ಸಂಪರ್ಕ

ಸಂಪರ್ಕ ಸಾಧನ ರಂಗದಲ್ಲಿ ಆಗಿರುವ ಕ್ರಾಂತಿಕಾರಕ ಪ್ರಗತಿಗಳ ನಡುವೆಯೂ ಅಂಚೆ ಸೇವೆ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ‘ಅಂಚೆ’ ಪದವು – ‘ಹಂಸ’ ಪದದ ತತ್ತ್ವಮಾಗಿದ್ದು, ಹಂಸ, ಪಾರಿವಾಳಗಳ ಮೂಲಕ ಸಂದೇಶ ರವಾನಿಸುವ ವಿಧಾನ ಭಾರತದಲ್ಲಿ ಕವಿ ಕಾಳಿದಾಸನ ಕಾಲಕ್ಕೂಗೆ ರೂಪಿತಯಲ್ಲಿತ್ತು. ಅರಸರ ಪತ್ರ ವ್ಯವಹಾರಗಳ ರವಾನೆಗೆ ಓಲೆಗಾರ, ತಳವಾರ ಹಾಗೂ ರಾಯಸದವರಿರುತ್ತಿದ್ದು, ಬೇಹುಗಾರರೂ ಸಂದರ್ಭಾನುಸಾರ ಈ ಕಾರ್ಯವನ್ನು ಮಾಡುತ್ತಿದ್ದರು. ತಳವಾರರಾದಲ್ಲಿ ಕಾಲ್ವಡಿಗೆಯಲ್ಲಿ, ರಾಹುತರಾದಲ್ಲಿ ಕುದುರೆಗಳ ಮೂಲಕ ನಿರ್ವಹಿಸುತ್ತಿದ್ದರು.

ಮೈಸೂರು ಅರಸರ ಆಳ್ವಿಕೆಯಲ್ಲಿ ಇದಕ್ಕೆ ಹಚ್ಚಿನ ಚಾಲನೆ ಲಭಿಸಿತು. ಅದರಲ್ಲಿ ಚಿಕ್ಕದೇವರಾಜ ಒಡೆಯರ (ರೆಜಿಂಡರ್-ರೆಜಿಂಡರ್) ಕಾಲದಲ್ಲಿ ಬೇರಿನ ಚಾವಡಿಗೆ ಸೇರಿದ ಅಂಚೆ ಹರಿಕಾರನ್ನೇ ತಾಬೆಯನ್ನೇ ರೆಂಡರಲ್ಲಿ ಆರಂಭಿಸಲಾಯಿತು. ಇದು ಮುಂದೆ ‘ಮೈಸೂರು ಅಂಚೆ’ ಎಂದೇ ಪ್ರಸಿದ್ಧವಾಯಿತು. ಬ್ರಿಟೀಷ್ ಅಂಚೆ ಪದ್ಧತಿಯೋಂದಿಗೆ ಹೋಲಿಸಿದಾಗ ‘ಮೈಸೂರು ಅಂಚೆ’ ದುಬಾರಿಯಾಗಿರದೆ ಅಂಚೆ ಶುಲ್ಕ ಕಡಿಮೆ ಇತ್ತು. ಅಂಚೆ ಕಾರ್ಯದ ಉಸ್ತುವಾರಿಗಾಗಿ ಅಂಚೆ ಭಕ್ತಿ, ಗುಮಾಸ್ತರುಗಳಿರುತ್ತಿದ್ದು, ಬೇಹಾರಿಗಳು (ರನ್‌ರ್ನ್) ಉರಿಂದಾರಿಗೆ ಸರ್ಕಾರಿ ಹಾಗೂ ಖಾಸಗಿ ಅಂಚೆಗಳನ್ನು ಒಯ್ಯಿತ್ತಿದ್ದರೂ ಸರ್ಕಾರಿ ಪತ್ರಗಳೇ ಅಧಿಕವಾಗಿರುತ್ತಿದ್ದವು.

ಹೈದರ್ ಹಾಗೂ ಟಿಪ್ಪು ಕಾಲದಲ್ಲಿ ಬೇಹಾರಿ ಚಾವಡಿ ಹಾಗೂ ಅಂಚೆ ಇಲಾಖೆಗಳಿಗೆ ಹೆಚ್ಚಿನ ಮಹತ್ವ ಲಭಿಸಿತು. ಮುಂದೆ ಮೈಸೂರು ಸಂಸ್ಥಾನ ರೆಜಿಂಡರಿಂದಿಚೆಗೆ ಬ್ರಿಟೀಷರ ಪ್ರಭಾವಕ್ಕೆ ಒಳಗಾದಾಗ ಅದರ ಪರಿಣಾಮ ಸಹಜವಾಗಿ ಮೈಸೂರು

ಅಂಚೆ ವ್ಯವಸ್ಥೆಯ ಮೇಲೂ ಅಯಿತು. ಏತನ್ನದ್ದೇ ಬೆಂಗಳೂರು - ಮೈಸೂರು ರೈಲು ಮಾರ್ಗ ಱೆಲೆರಲ್ಲಿ ಪ್ರಾರ್ಥನೆಗೊಂಡು ಸಂಚಾರ ಆರಂಭಗೊಂಡ ಮೇಲೆ ಮೇಲೆ ಸೇವೆಗಾಗಿ ಬಳಸಿಕೊಳ್ಳಲಾಯಿತು. ಱೆರೆಲ್ರಿ ವೇಳೆಗೆ ಮೈಸೂರು ಜಿಲ್ಲೆಯಲ್ಲಿ ಉದ್ದೇಶ ಕೆಳೆರಿ ಹಾಗೂ ಎಂಟು ಸಂಯುಕ್ತ ಅಂಚೆ ಕೆಳೆರಿಗಳಿದ್ದವು. ಕನಾರಾಟಕ ಅಂಚೆ ಮತ್ತು ತಂತಿ ವೃತ್ತಪನ್ಮು ಱೆಲೆರ ಏಪ್ರಿಲ್‌ನಲ್ಲಿ ಆರಂಭಿಸಲಾಯಿತು. ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಸೂಪರಿಂಟೆಂಟರ ವ್ಯಾಪ್ತಿಗೆ ಇದು ಒಳಪಟ್ಟಿತು.

ಅಂಚೆ ಇಲಾಖೆಯು ಪತ್ರ ಸ್ವೀಕಾರ, ರವಾನೆ, ವಿತರಣೆ (ಮನಿಯಾಡರ್) ಉಳಿತಾಯಿಬಾತೆ, ಪಾಸ್‌ಲ್ ರವಾನೆ, ಸಂದೇಶ - ಶುಭಸಂದೇಶಗಳ ರವಾನೆ ಮುಂತಾದ ಸಾಮಾಜಿಕ ಸೇವೆ ಕಾರ್ಯಗಳಿಂದಾಗಿ ಇಂದು ಜನರ್ಜಿವನದ ಮುಖ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಇಂದು ಅಂಚೆ ಸೇವೆಯನ್ನು ನೀಡಲು ಖಾಸಗಿ ಕೊರಿಯರ್, ಸಂಸ್ಥೆಗಳು ಮುಂದಾಗಿದ್ದು, ಪ್ರೋಫೆಷನಲ್, ಡಿ.ಟಿ.ಡಿ.ಸಿ. ದಿ ಬ್ರಾಂಚ್ ಎಕ್ಸ್ ಪ್ರೈಸ್, ಕೆಗಲ್ ಹಾಗೂ ಫ್ಲೈಫ್ಲೈಕ್ಸ್ ಕಂಪನಿಗಳು ಇತರೆಡೆಯಂತೆ ತಾಲೂಕಿನಲ್ಲಿ ಖಾಸಗಿ ಅಂಚೆ ಸೇವೆಯನ್ನು ಪರಿಣಾಮಕಾರಿಯಾಗಿ ಒದಗಿಸುತ್ತಿವೆ.

ತಂತಿ ಕೆಳೆರಿ : ದೇಶದಲ್ಲಿ ತಂತಿ ಸೇವೆ ಮೊದಲ ಬಾರಿಗೆ ಕಲ್ಕತ್ತಾದಲ್ಲಿ ಱೆಲಿಜಿರಲ್ಲಿ ಆರಂಭವಾಯಿತು. ಆದಾದ ನಾಲ್ಕು ವರ್ಷಗಳಲ್ಲೇ (ರಿಜಿಝಿ) ಮೈಸೂರು ಪ್ರಾರಂಭದಲ್ಲಿ ಇದು ಆರಂಭವಾಯಿತು. ಱೆಲೆರಿ ವೇಳೆಗೆ ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಮಾತ್ರ ತಂತಿ ಕೆಳೆರಿಗಳಿದ್ದವು. ಮೊದಲ ಜಾಗತಿಕ ಯುದ್ಧದ ನಂತರ ತಂತಿ ಸೇವೆಗೆ ಹೆಚ್ಚಿನ ಒತ್ತಡ ಬಂದಾಗ ಅಂಚೆ ಇಲಾಖೆಯು ತಾಲೂಕು ಕೇಂದ್ರಗಳಲ್ಲಿ ತಂತಿ ಸೇವೆ ನೀಡಲು ಮುಂದಾಯಿತು. ಆನಂತರ ಮೈಸೂರು ನಗರ ಹಾಗೂ ತಾಲೂಕುಗಳಲ್ಲಿ ತಂತಿ ಕೆಳೆರಿ ಸ್ಥಾಪನೆಗೊಂಡು ತಂತಿ ಸೇವೆ ಒದಗಿಸಲಾಯಿತು. ತಾಲೂಕಿನಲ್ಲಿ ಱೆಲಿ ಸಂಯುಕ್ತ ಅಂಚೆಕೆಳೆರಿಗಳು, ನಾಲ್ಕು ತಂತಿ ಕೆಳೆರಿಗಳು, ಇಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಇವೆ. ೯೮.೮೫೦ ಜನ ದೂರವಾಣಿ ಸೌಲಭ್ಯ ಪಡೆದಿದ್ದಾರೆ (೨೦೦೬). ೨೦೦೬ರ ಮಾರ್ಚ್ ಅಂತ್ಯಕ್ಕೆ ತಾಲೂಕಿನಲ್ಲಿ ಇಂ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು.

ದೂರವಾಣಿ : ತಂತ್ರಜ್ಞಾನದ ಪ್ರಗತಿಯಿಂದಾಗಿ ಸಂಪರ್ಕ ಮಾರ್ಪುಗಳಲ್ಲಿ ಆಗಿರುವ ಕ್ರಾಂತಿಕಾರಕ ಬೆಳ್ಳವಣಿಗಳಲ್ಲಿ ದೂರವಾಣಿ ಸೌಲಭ್ಯ ವಾಹತ್ವದ್ದಾಗಿದೆ. ದೂರವಾಣಿಯಂತಹ ಸಂಪರ್ಕ ಸಾಧನದಿಂದಾಗಿ ಇಂದು ಸಾವಿರಾರು ಕೆ.ಮೀ.ಆಳ ದೂರ ಅಂತರವೆನಿಸದೆ ಪ್ರಪಂಚದ ಯೊವುದೇ ಮೂಲೆಯೊಂದಿಗೆ ದೂರವಾಣಿ ಸಂಪರ್ಕವನ್ನು ಸಾಧಿಸಬಹುದಾಗಿದೆ. ಮೈಸೂರು ಪ್ರಾರಂಭದಲ್ಲಿ ಫ್ಲೇಗ್ ನಿಯಂತ್ರಣ ಕ್ರಮವಾಗಿ ದೂರವಾಣಿ ಸಂಪರ್ಕವನ್ನು ಮೈಸೂರು-ಬೆಂಗಳೂರು ನಡುವೆ ತಾತ್ಕಾಲಿಕವಾಗಿ ಱೆಲೆರಲ್ಲಿ ಜೋಡಿಸಲಾದರೂ ಶಾಶ್ವತವಾಗಿ ದೂರವಾಣಿಯನ್ನು ಱೆರೆಲ್ರಿ ರೂಪಿಸಲಾಯಿತು. ದೂರ ಸಂಪರ್ಕಗಳ ಮೇಲಿನ ನಿಯಂತ್ರಣವು ಱೆಲೆರವರೆಗೆ

ಕನಾಟಕ ಅಂಚೆ ವೃತ್ತದ ಅಡಿಯಲ್ಲೇ ಇತ್ತು. ಆದರೆ ಇಂಥಿರ ಸೆಪೆಂಬರ್‌ನಲ್ಲಿ ಜನರಲ್ ಮೇನೇಜರ್ ನೇತ್ತೆತ್ತದಲ್ಲಿ ಪ್ರತ್ಯೇಕವಾಗಿ ಕನಾಟಕ ದೂರ ಸಂಪರ್ಕ ವೃತ್ತವನ್ನು ಆರಂಭಿಸುವ ಮೂಲಕ ಇದನ್ನು ಅಂಚೆಯಿಂದ ಪ್ರತ್ಯೇಕಸಲಾಯಿತು. ಇಲ್ಲಿರ ದಶಕದಲ್ಲಿ ಪರಿಚಯಸಲ್ಪಟ್ಟ ಎಸ್.ಟಿ.ಡಿ., ಐ.ಎಸ್.ಡಿ ಸಾಕರ್ಯಗಳಿಂದು ವಿಸ್ತೃತ ಪ್ರಮಾಣದಲ್ಲಿ ಬೆಳೆದಿದ್ದು, ಇದರಿಂದಾಗಿ ಅಂತರ ರಾಷ್ಟ್ರೀಯ ಸಂಪರ್ಕವಿಂದು ಜನಸಾಮಾನ್ಯರಿಗೆ ಸುಲಭದರದಲ್ಲಿ ಲಭಿಸುವಂತಾಗಿದೆ. ಸೆಲ್ಯೂಲರ್ ಪೋನ್ ಸೌಲಭ್ಯವಿಂದು ತಾಲೂಕಿನಲ್ಲಿ ಸ್ಥಳೀಯ ಕರೆಗಳ ದರದಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ಸೌಲಭ್ಯವನ್ನು ಒದಗಿಸಲು ಹೆಚ್ಚು ಗಮನ ನೀಡುತ್ತಿರುವ ಟೆಲಿಕಾರ್ಮ ಇಲಾಖೆ ಗ್ರಾಮಾಂತರ ಚಂದಾದಾರರಿಗೆ ತೇವಣಿ ಮೊತ್ತ, ದೂರವಾಣಿ ಬಾಡಿಗೆ ದರ ಮುಂತಾದ ವಿಷಯಗಳಲ್ಲಿ ರಿಯಾಯಿತಿಯನ್ನು ನೀಡುವುದರ ಮೂಲಕ ಗ್ರಾಮೀಣರನ್ನು ತಲುಪಲು ನಿರಂತರವಾಗಿ ಯತ್ನಸುತ್ತಿದೆ.

ಟೆಲೆಕ್ಸ್ - ಫ್ಯಾಕ್ಸ (ಅನುಸರಣ) ಸೇವೆಗಳು ತಾಲೂಕಿನಲ್ಲಿ ಲಭ್ಯವಿದ್ದು, ಇದು ಕೂಡ ಮಾಹಿತಿ ಸಂದೇಶಗಳ ವರ್ಗವಣೆಯನ್ನು ಸರಳಗೊಳಿಸಿದೆ. ಕಂಪ್ಯೂಟರ್ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಂತರ್ಜಾಲ, ಪೆಬ್ ಸೈಟ್ ಮುಂತಾದ ಆಧುನಿಕ ಅವಿಷ್ಯಾರಗಳಿಂದು ಸಮೂಹ ಮಾಡ್ಯಮ ರಂಗದಲ್ಲಿ ಗಮನಾರ್ಹ ಪ್ರಗತಿಗೆ ನಾಂದಿ ಹಾಡಿದೆ. ಮೈಸೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಣ್ಣೇರಿ ಸೇರಿದಂತೆ ಎಲ್ಲ ಇಲಾಖೆಗಳ ಕಣ್ಣೇರಿಗಳು ರಾಜ್ಯದ, ರಾಷ್ಟ್ರದ ಮುಖ್ಯ ಕಣ್ಣೇರಿಗಳೊಂದಿಗೆ ನೇರ ಸಂಪರ್ಕ ಹೊಂದಿದೆ. ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರಗಳು ತಲೆ ಎತ್ತುತ್ತಿದ್ದು, ಗ್ರಾಮೀಣ ಪ್ರದೇಶಗಳೂ ಕಂಪ್ಯೂಟರ್ ಶೀಕ್ಷಣ ವ್ಯಾಪಿಸುತ್ತಿದೆ. ಸರ್ಕಾರದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಹಾಗೂ ರಾಜ್ಯ ಸರ್ಕಾರದ ಕಂಪ್ಯೂಟರೀಕರಣ ನೀತಿಯಿಂದಾಗಿ ಅದರ ಪ್ರಭಾವವನ್ನು ಇಂದು ತಾಲೂಕಿನಲ್ಲಾ ಕಾಣಬಹುದಾಗಿದೆ. ದೂರವಾಣಿ ಇಲಾಖೆಗೆ ಸರಿಸಾಟಿಯಾದ ಸೇವೆಯನ್ನು ಬಿ.ಪಿ.ಎಲ್. ಏರಾಟ್‌ಲೋ, ಸ್ಪ್ರೋ, ರಿಲೆಯನ್ಸ್, ಮೊಟರೋಲಾ, ವಡಾಪೋನ್, ಏರೋಸೇಲ್ ಮುಂತಾದ ಖಾಸಗಿ ಸಂಸ್ಥೆಗಳಿಂದ ಸಂಪರ್ಕ ಸಾಧನ ಸೇವೆಯಲ್ಲಿ ತೊಡಗಿದ್ದು, ತಪ್ಪಿಣಾಮವಾಗಿ ಸಂಪರ್ಕ ಸೇವೆಯ ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ಸುಧಾರಿಸುತ್ತಿದೆ. ೨೦೦೯ರ ಮಾರ್ಚ್ ಅಂತ್ಯಕ್ಕೆ ತಾಲೂಕಿನಲ್ಲಿ ಇಲಿ ದೂರವಾಣಿ ವಿನಿಮಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಇಲಿ, ಉಲ್ಲಿ ಜನ ಸ್ಥಿರ ದೂರವಾಣಿ ಸೇವೆಯನ್ನು ಹೊಂದಿದ್ದರು, ಮೊಬೈಲುಗಳು ಇಂದು ಸಂಪರ್ಕ ರಂಗವನ್ನು ಕ್ರಾಂತಿಕಾರಕ ರೀತಿಯಲ್ಲಿ ಮಾರ್ಪಡಿಸಿದೆ.

ಆಕಾಶವಾಣಿ : ಇಲ್ಲಿರ ದಶಕದಲ್ಲಿ ಬಳಕೆಗೆ ಬಂದ ರೇಡಿಯೋಗಳು ಸತತವಾಗಿ ಮುಂದಿನ ನಾಲ್ಕು ದಶಕಗಳ ಕಾಲ ಜನಸಾಮಾನ್ಯರ ದ್ವೇಷಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ಎಣ್ಣೆಯಕೊಂಡಿದ್ದವು. ಆದರೆ ದೂರದರ್ಶನದಿಂದಾಗಿ ಆನಂತರ ಸ್ಟೋಲ್ ಹಿನ್ನಡೆ ಕಂಡಿದ್ದರೂ ತಮ್ಮ ಮಹತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರ ಪ್ರಾಧಾಪಕರಾಗಿದ್ದ ಎಂ.ವಿ.

ಗೋಪಾಲಸ್ವಾಮಿಯವರು ಮೈಸೂರು ಆಕಾಶವಾಣಿ ಕೇಂದ್ರವನ್ನು ರೇಖಿಗೆ ರಲ್ಲಿ ಆರಂಭಿಸಿದರು. ಇದನ್ನು ರೇಳಿಗರಲ್ಲಿ ಮೈಸೂರು ಸಂಸ್ಥಾನ ತನ್ನ ವರ್ಚಕ್ಕೆ ತೆಗೆದುಕೊಂಡು ಗೋಪಾಲಸ್ವಾಮಿ ಅವರನ್ನೇ ಕೇಂದ್ರದ ನಿರ್ದೇಶಕರನ್ನಾಗಿ ನೇಮಿಸಿತು. ರೇಳಿಗಿರಿಂದ ಆಕಾಶವಾಣಿ ಸಕಾರದ ಸಂಸ್ಥೆಯಾಯಿತು. ದೇಹಲಿ, ಕೊಲ್ಲತ್ತ, ಮುಂಬಯಿ ಕೇಂದ್ರಗಳ ನಂತರ ಆರಂಭವಾದ ಆಕಾಶವಾಣಿ ಕೇಂದ್ರ ಮೈಸೂರಿನದ್ದು. ‘ಆಕಾಶವಾಣಿ’ ಎಂಬ ಶಬ್ದದ ಕೊಡುಗೆಯೂ ಗೋಪಾಲಸ್ವಾಮಿ ಅವರದ್ದೇ. ಈ ಶಬ್ದವನ್ನು ಮುಂದೆ ಕೇಂದ್ರ ಸರಕಾರ ಒಪ್ಪಿಕೊಂಡಿತು. ರೇಖಿಗಿರಲ್ಲಿ ಮೈಸೂರು ಆಕಾಶವಾಣಿ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಆದರೆ, ರೇಳಿಗರಲ್ಲಿ ಮತ್ತೆ ಮೈಸೂರಿನಲ್ಲಿ ಆಕಾಶವಾಣಿ ನಿಲಯವು ಪುನರಾರಂಭವಾಯಿತು. ಹಿಂದೆ ರೇಡಿಯೋಗಳನ್ನು ಉಪಯೋಗಿಸಲು ಅಂಚೆ ಇಲಾಖೆಯಿಂದ ಪರವಾನಗಿ ಪಡೆದು ಪ್ರತಿ ವರ್ಷ ನವೀಕರಿಸುವ ಪದ್ಧತಿ ರೇಖಿಗರವರೆಗೂ ಚಾಲ್ತಿಯಲ್ಲಿತು. ಆನಂತರ ಅದನ್ನು ಕೈಬಿಡಲಾಯಿತು. ಇತ್ತೀಚೆಗೆ ಆಧುನಿಕ ತಂತ್ರಜ್ಞಾನದಿಂದ ನವೀಕರಣಗೊಂಡಿರುವ ಈ ನಿಲಯವು ಎಫ್.ಎಂ.ರೆಡ್ಡಿ ಬ್ಯಾಂಡ್‌ಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಜನರಿಗೆ ಹತ್ತಿರವಾಗಲು ಯತ್ನಿಸುತ್ತಿದೆ.

ದೂರದರ್ಶನ : ಸಮೂಹ ಮಾಧ್ಯಮದಲ್ಲಿಂದ ಅತ್ಯಂತ ಮಹತ್ವದ ಪಾತ್ರವಹಿಸುತ್ತಿರುವ ದೂರದರ್ಶನದ ಬಳಕೆ ಭಾರತದಲ್ಲಿ ರೇಖಿಗಿರಲ್ಲಿ ಆರಂಭವಾದರೂ, ಅದು ಕನಾಟಕವನ್ನು ಗುಲ್ಬಗಾರ ಮೂಲಕ ಪ್ರವೇಶಿಸಿದ್ದ ರೇಳಿಗರಲ್ಲಿ. ರೇಳಿಗರಲ್ಲಿ ಬೆಂಗಳೂರಿನಲ್ಲಿರುವ ದೂರದರ್ಶನ ಕೇಂದ್ರ ಆರಂಭಗೊಂಡ ಆನಂತರ ಈ ಸೌಲಭ್ಯ ಮೈಸೂರಿಗೂ ಲಭಿಸುವಂತಾಯಿತು. ಆಗ ಬೆಂಗಳೂರು ದೂರದರ್ಶನ ಕೇಂದ್ರವು, ಮದ್ರಾಸ್ ಹಾಗೂ ಮುಂಬಯಿ ಕೇಂದ್ರಗಳು ನಿಗದಿತ ದಿನಗಳಲ್ಲಿ ಪ್ರಸಾರ ಮಾಡುತ್ತಿದ್ದ ಕೆಲವು ಕನ್ನಡ ಕಾರ್ಯಕ್ರಮಗಳನ್ನಷ್ಟೇ ಮರುಪ್ರಸಾರ ಮಾಡುತ್ತಿತ್ತು. ಬೆಂಗಳೂರು ದೂರದರ್ಶನ ಕೇಂದ್ರ ಸ್ವತಂತ್ರ ಪ್ರಸಾರವನ್ನು ರೇಳಿ ರಲ್ಲಿ ಆರಂಭಿಸಿತು. ಆನಂತರ ಮೈಸೂರು ಹಾಗೂ ಇತರ ಕೆಲವೇಡೆ ರೇಳಿಗರಲ್ಲಿ ದೂರದರ್ಶನ ಮರುಪ್ರಸಾರ ಕೇಂದ್ರಗಳು ಸಾಫಿಸಲ್ಪಟವು. ಇದರಿಂದಾಗಿ ದೂರದರ್ಶನಗಳ ಸಂಖ್ಯೆ ನಿರಂತರವಾಗಿ ಹೆಚ್ಚಿಲಾರಂಭಿಸಿವೆ. ಮಿಗಿಲಾಗಿ ಬೆಂಗಳೂರು ದೂರದರ್ಶನ ಕೇಂದ್ರದ ಕಾರ್ಯಕ್ರಮಗಳು ರಾಜ್ಯದಾದ್ಯಂತ ಏಕಕಾಲದಲ್ಲಿ ನೇರ ಪ್ರಸಾರವಾಗುವಂತಾಗಿದೆ. ಮೈಸೂರಿನಲ್ಲಿರುವ ದೂರದರ್ಶನ ನಿರ್ವಹಣಾ ಕೇಂದ್ರವೂ ಡಿ.ಡಿ.ರ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತಿದೆ. ಕೃತಕ ಉಪಗ್ರಹಗಳ ನೆರವಿನಿಂದಾಗಿ ಇಂದು ದೂರದರ್ಶನ ಮಾಧ್ಯಮ ಅತ್ಯಂತ ಪ್ರಬುಲ ಸಮೂಹ ಮಾಧ್ಯಮವಾಗಿ ಹೊರಹೊಮ್ಮಿದ್ದು, ದೂರದರ್ಶನ ಕೇಂದ್ರಕ್ಕೆ ಸರಿಸಾಟಿಯಾಗಿ ಖಾಸಗಿ ದೂರದರ್ಶನ ಚಾನಲ್‌ಗಳಾದ ಉದಯ-ಉದಯ ಸ್ಟೋರ್ಸ್, ಉದಯ ಮೂವೀ ಈ ಟಿ.ವಿ., ಉಷ್ಣ, ಸಿಟಿ ಚಾನಲ್ ಯು-ಟಿ, ಅಮೋಫ್, ಕಸ್ಟಾರಿ, ಸುವರ್ಣ, ರಿಝ್ ಕನ್ನಡ ಮುಂತಾದವು ಸಂಪೂರ್ಣ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು,

ಜೆಮಿನಿ, ವಿಜಯ, ಸನ್‌ ಟಿವಿ, ಪ್ರೋಗ್ರಾಮ್, ಡಿಸ್ಕೇಚರ್, ಸ್ಟೋರ್ಸ್, ಸಿಎನ್‌ಎನ್, ಸ್ಟಾರ್ ಮೂವೀಸ್, ಟೆನ್ ಸ್ಟೋರ್ಸ್, ನ್ಯಾಷನಲ್ ಜಿಯಾಗ್ಲಾಫ್, ಇವ್‌ಸ್ಟಿವನ್ ಮುಂತಾದ ಕನ್ನಡೇತರ ಚಾನೆಲ್‌ಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಸಾಮಾನ್ಯರನ್ನು ರಂಜಿಸುತ್ತಿವೆ. ತಾಲೂಕು ಹಾಗೂ ಹೊಬಳಿ ಕೇಂದ್ರಗಳಲ್ಲಿ ಸ್ಥಳೀಯ ಕೇಬಲ್ ನಿರ್ವಾಹಕರು, ಸಂಘಟಿತರಾಗುವ ಮೂಲಕ ದೂರದರ್ಶನ ವೀಕ್ಷಕರಿಗೆ ಉತ್ತಮ ಸೌಲಭ್ಯ ನೀಡಲು ಯಶ್ಸಿಸುತ್ತಿದ್ದಾರೆ. ತಪ್ಪರಿಣಾಮವಾಗಿ ಇಂದು ತಾಲೂಕಿನ ಉದ್ದಗಲಕ್ಕೂ ದೂರದರ್ಶನ ವೀಕ್ಷಕರು ಅಧಿಕಗೊಂಡಿದ್ದು, ನಗರಪ್ರದೇಶದಲ್ಲಿ ಶೇ.೫೦% ಜನರನ್ನು ತಲುಪುವಲ್ಲಿ ದೂರದರ್ಶನವು ಯಶ್ಸಿಯಾಗಿದೆ ಎಂದು ತಿಳಿದುಬರುತ್ತದೆ.